



SINDHI HIGH SCHOOL, BENGALURU
ANNUAL EXAMINATION [2023-24]
SUBJECT – L2 KANNADA

Name : _____

Roll No: _____

Class/Sec: III _____

Date: 28.3.2024

No. of sides: 5

Max. Marks: 40

Reading time: 15 mins

Writing Time: 2 hrs

ಸೂಚನೆಗಳು :

- ಪ್ರಶ್ನೆಪತ್ರಿಕೆಯು ಒಟ್ಟು 7 ಮುಖ್ಯ ಪ್ರಶ್ನೆಗಳನ್ನು ಒಳಗೊಂಡಿರುತ್ತವೆ.
- ಪ್ರತಿಯೊಂದು ಪ್ರಶ್ನೆಗಳ ಸೂಚನೆಗಳನ್ನು ಸರಿಯಾಗಿ ಓದಿಕೊಂಡು ಉತ್ತರಿಸಿ.
- ಮುಖ್ಯ ಪ್ರಶ್ನೆ ಮತ್ತು ಉಪಪ್ರಶ್ನೆಗಳ ಸಂಖ್ಯೆಯನ್ನು ತಪ್ಪಿಲ್ಲದೆ ಬರೆಯಿರಿ

I. ಈ ಗದ್ಯಭಾಗವನ್ನು ಓದಿ ಕೊಟ್ಟಿರುವ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ:-

1 X 5 = 5

ನಾಯಿತುಂಬಾ ಬುದ್ಧಿವಂತ ಪ್ರಾಣಿ. ತುಂಬಾ ಧೈರ್ಯವಂತ ಪ್ರಾಣಿ. ತುಂಬಾ ನ್ಯಾಯವಂತ ಪ್ರಾಣಿ. ಅದು ಸಾಕಿದವರಿಗೆ ಎಂದೂ ಮೋಸ ಮಾಡುವುದಿಲ್ಲ. ಅವರು ಎಂತಹ ಆಹಾರವನ್ನೇ ಕೊಡಲಿ, ಅದನ್ನು ಪ್ರೀತಿಯಿಂದ ತಿನ್ನುತ್ತದೆ. ಅವರು ಎಷ್ಟೇ ಏಟು ಕೊಡಲಿ, ಸಹಿಸಿ ಕೊಳ್ಳುತ್ತದೆ. ಅವರ ಮನೆಯನ್ನು ಹಗಲು – ರಾತ್ರಿ ಕಾಯುತ್ತದೆ. ಅವರ ಹಿತಕ್ಕಾಗಿ ದುಡಿಯುತ್ತದೆ.

ನಾಯಿಯು ಬುದ್ಧಿ ಬಹಳ ಚುರುಕು. ಮನೆಗೆ ಕಳ್ಳರು ಬಂದರೆ ಜೋರಾಗಿ ಬೊಗಳುತ್ತದೆ. ಹೆದರಿಸಿ ಓಡಿಸುತ್ತದೆ. ಹೊಸಬರು ಬಂದರೆ ಬೊಗಳುತ್ತದೆ. ಬಂದವರು ಹೆದರಿ ಬಾಗಿಲಲ್ಲೇ ನಿಲ್ಲುವಂತೆ ಮಾಡುತ್ತದೆ. ನಾಯಿ ಒಬ್ಬ ಕಳ್ಳನ ಮೈ ವಾಸನೆಯನ್ನು ಎರಡು ದಿನಗಳ ಕಾಲ ನೆನಪಿನಲ್ಲಿಡುತ್ತದೆ. ಅದುದರಿಂದ ಪೊಲೀಸರೂ ನಾಯಿಗಳನ್ನು ಕಳ್ಳರನ್ನು ಹಿಡಿಯಲು ಸಾಕುತ್ತಾರೆ.

ಪ್ರಶ್ನೆಗಳು:

೧. ನಾಯಿ ತುಂಬಾ _____ ಪ್ರಾಣಿ.

- A) ಬುದ್ಧಿವಂತ B) ಸಿರಿವಂತ C) ಹಣವಂತ D) ಗುಣವಂತ

೨. ನಾಯಿ ಸಾಕಿದವರಿಗೆ ಎಂದೂ _____ ಮಾಡುವುದಿಲ್ಲ.

- A) ಕಳ್ಳತನ B) ಮೋಸ C) ದಡ್ಡತನ D) ದಾನ

೩ ನಾಯಿಯು ಮನೆಯನ್ನು _____ ಕಾಯುತ್ತದೆ.

A) ಬೆಳಿಗ್ಗೆ - ಸಂಜೆ B) ರಾತ್ರಿ - ಸಂಜೆ C) ಮಧ್ಯಾಹ್ನ - ಸಂಜೆ D) ಹಗಲು - ರಾತ್ರಿ

೪. ಮನೆಗೆ _____ ಬಂದರೆ ಜೋರಾಗಿ ಬೊಗಳುತ್ತದೆ.

A) ಮನೆಯವರು B) ಹೊಸಬರು C) ಯಾಜಮಾನಿ D) ಯಾಜಮಾನ

೫. ನಾಯಿ ಒಬ್ಬ ಕಳ್ಳನ ಮೈ ವಾಸನೆಯನ್ನು _____ ದಿನಗಳ ಕಾಲ ನೆನಪಿನಲ್ಲಿಡುತ್ತದೆ.

A) ಮೂರು B) ನಾಲ್ಕು C) ಒಂದು D) ಎರಡು

II. A. ಕೆಳಗಿನ ಪ್ರಶ್ನೆಗಳಿಗೆ ನಾಲ್ಕು ಉತ್ತರಗಳನ್ನು ಕೊಡಲಾಗಿದೆ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ :-

1 X 10 = 10

1. 'ಪರಿಮಳ' - ಈ ಪದದ ಸಮಾನಾರ್ಥಕ ಪದ _____

A. ಸುವಾಸನೆ B. ವಾಸ C. ಕೆಟ್ಟವಾಸನೆ D. ದುರ್ವಾಸನೆ

2. 'ಉಡುಪು' - ಈ ಪದದ ಬಹುವಚನ ರೂಪ _____

A. ಉಡುಪಿನ B. ಉಡುಪಿಗೆ C. ಉಡುಪನ್ನು D. ಉಡುಪುಗಳು

3. 'ಗೌರವ' - ಈ ಪದದ ವಿರುದ್ಧ ಪದ :- _____

A. ಆಗೌರವ B. ಅಗೌರವ C. ನಿಗೌರವ D. ಗೌಣ

4. 'ಕಳೆ' - ಈ ಪದದ ಸರಿಯಾದ ಭಿನ್ನಾರ್ಥಗಳನ್ನು ಗುರುತಿಸಿ.

A. ಕ್ರಾಂತಿ - ಕಸ B. ಕಸ - ಕ್ರಮ C. ಕಾಂತಿ - ಕಸ D. ಕತ್ತಿ - ಕಸ

5. 'ಮಳೆ' - ಈ ಪದದ ಜೋಡಿಪದ _____

A. ಕಳೆ B. ಮಲೆ C. ಮಾಲೆ D. ಬೆಳೆ

6. 'ಮಾಡ್ತೇನೆ' - ಈ ಪದದ ಗ್ರಾಂಥಿಕ ರೂಪ _____

A. ಮಾಡವೆನು B. ಮಾಡುತ್ತೇನೆ C. ಮಾಡುವೆ D. ಮಾಡು

7. 'ಕೊಡು - ಕೋಡು' ಈ ಪದದ ಅರ್ಥವ್ಯತ್ಯಾಸ _____

A. ನೀಡು - ಕೊಂಬು B. ನೀಡು - ಕೊಡು C. ಕೋಡು - ನೀವು D. ಕಾಡು - ನೀಡು

8. 'ತಂಗಿ' - ಈ ಪದದ ಅನ್ಯಲಿಂಗ ರೂಪ _____

A. ತಮ್ಮರು

B. ತಮ್ಮಗಳು

C. ತಮ್ಮನ್ನು

D. ತಮ್ಮ

9. 'ತಂದವು' ಈ ಪದಕ್ಕೆ ಪದ್ಯದಲ್ಲಿ ಇರುವಂತೆ ಪ್ರಾಸ ಗುರುತಿಸಿ ಬರೆಯಿರಿ _____

A. ಕಂಡವು

B. ಕಾದವು

C. ಬಂದವು

D. ಹೋದವು

10. 'ರಾಜು ಸಂಜೆ ಆಟ ಆಡಿದನು.' ಈ ವಾಕ್ಯದಲ್ಲಿ ಇರುವ ಅಂಕಿತ ನಾಮ _____

A. ಸಂಜೆ

B. ರಾಜು

C. ಆಟ

D. ಆಡಿದನು

B. ಸೂಚನೆಯಂತೆ ಬರೆಯಿರಿ:-

1 'ಅಚ್ಚು ಮೆಚ್ಚು' - ಈ ಪದವನ್ನು ಸ್ವಂತ ವಾಕ್ಯ ಮಾಡಿರಿ.

1 X 3 = 3

2. ಬೆಳೆಯುವ ಸಿರಿ _____ ಈ ಗಾದೆ ಮಾತನ್ನು ಪೂರ್ತಿ ಮಾಡಿ ಬರೆಯಿರಿ.

3 'ಯಾವುದೋ ದೇಸದ ಕೊಕ್ಕರೆ. ಈ ವಾಕ್ಯದಲ್ಲಿನ ಅಕ್ಷರ ದೋಷ ಸರಿಪಡಿಸಿ ಬರೆಯಿರಿ.

III. ಸುಲಿವು ಪದಗಳ ಸಹಾಯದಿಂದ ಗದ್ಯವನ್ನು ಪೂರ್ತಿ ಮಾಡಿ:-

$\frac{1}{2} \times 8 = 4$

[ಗ. ಹಾಸ್ಯ, ಉ. ಹೆದರಿದೆ, ಋ. ಕತ್ತೆ, ಳ. ತಾಳ್ಮೆ, ಞ. ಸಿಂಹ,

ಋ. ಹೋಯಿತು, ೨. ಗುಹೆ, ಳ. ಮತ್ತೆ- ಮತ್ತೆ]

ಒಂದು ಸಲ _____ವು ಬೇಟೆ ಮುಗಿಸಿಕೊಂಡು ತನ್ನ _____ಯ ಕಡೆ ಹೋಗುತ್ತಿತ್ತು.

ದಾರಿಯಲ್ಲಿ ಒಂದು _____ ನಿಂತಿತ್ತು. ಅದನ್ನು ಗಮನಿಸದೇ ಹಾಗೇ _____. ಆಗ ಕತ್ತೆಯು

ಸಿಂಹ "ನನ್ನನ್ನು ನೋಡಿ _____" ಎಂದು ಸಿಂಹವನ್ನು ನೋಡುತ್ತಾ _____ಮಾಡಿತ್ತು.

ಆದರೂ ಸಿಂಹ ಅದಕ್ಕೆ ಹೆಚ್ಚಿನ ಗಮನಕೊಡದೇ ಹೋಗುತ್ತಿದ್ದರು ಬಿಡದೇ _____

ಸಿಂಹವನ್ನು ಕಣಕಿತ್ತು. _____ ಕಳೆದುಕೊಂಡ ಸಿಂಹ ಕತ್ತೆಯ ಮೇಲೆ ದಾಳಿ ಮಾಡಿತ್ತು.

IV. ಕೆಳಗೆ ಕೊಟ್ಟಿರುವ ವಿಷಯಗಳಲ್ಲಿ ಒಂದನ್ನು ಕುರಿತು ೫ - ೬ ವಾಕ್ಯಗಳಲ್ಲಿ ಕಿರು ಟಿಪ್ಪಣಿ ಬರೆಯಿರಿ.

1 X 4 = 4

೧. ಮರಗಳ ಉಪಯೋಗಗಳು

ಅಥವಾ

೨. ನನ್ನ ನೆಚ್ಚಿನ ಪಕ್ಷಿ

V. ಈ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ:-

1 X 4 = 4

೧. ಅಮ್ಮ ಯಾವ ದೋಸೆ ಹುಯ್ಯುವಳು?

೨. ಜೋಡಿಬೆಕ್ಕುಗಳು ಏನನ್ನು ತಂದವು?

೩. ಪಕ್ಷಿಗಳು ಹೇಗೆ ಶಬ್ದ ಮಾಡುತ್ತವೆ?

೪. ಮಹಿಳಾ ಗುಪ್ತಳಿಗೆ ಯಾವ ಪ್ರಶಸ್ತಿ ನೀಡಲಾಯಿತು?

VI. ಈ ಕೆಳಗಿನ ಪ್ರಶ್ನೆಗಳಿಗೆ ಎರಡು - ಮೂರು ವಾಕ್ಯದಲ್ಲಿ ಉತ್ತರಿಸಿ.

2 X 3 = 6

೧. ವಿದ್ಯೆ ಎಲ್ಲರಿಗೂ ನುಡಿದ ಹಿತವಚನವೇನು?

೨. ಯಾರಿಗೆ ಹೊಟ್ಟೆ ನೋವು ಬಂದಿತು? ಮನೆಯ ಮುಂದಿನ ಚರಂಡಿ ಹೇಗಿತ್ತು?

೩. ಮಹಿಕಾ ಗುಪ್ತ ಏಕೆ ಬೊಬ್ಬಿರಿದಳು?

VII. ಈ ಮಾತನ್ನು ಯಾರು - ಯಾರಿಗೆ ಹೇಳಿದರು? .

2 X 2 = 4

೧. " ರೊಟ್ಟಿಗಳನ್ನು ಕಪಾಟಿನಲ್ಲಿ ಏಕೆ ಮುಚ್ಚಿಟ್ಟಿದ್ದೆ?"

೨. " ಇದಕ್ಕೆ ಕಾರಣ ಯಾರು ಗೊತ್ತೆ"
